

ನೂರಾರು ಪ್ರಾದೇಶಿಕ ಪದಗಳಿಗೆ ನಿಮ್ಮ ಕತೆ ಕಾದಂಬರಿಗಳಲ್ಲಿ ಮರುಹೆಚೆ ಕೊಟ್ಟಿದ್ದೀರಿ. ಅದೇ ಇತಿ, ಪರಿಸರ-ಪ್ರಸಂಗವನ್ನು ಸ್ವಿಷ್ಟಮಾಗ ಎಷ್ಟೋ ಸಲ ಲೇವಿಕರಾಗಿ ನೀವು ಬಯಸುವ ಪರಿಸಾಮ ಉಂಟಾಗಲು ಇದಕ್ಕಿಂತ ಭಿನ್ನವಾದ ಪದ ಬಳಕೆ ಶಾಧ್ಯವಿಲ್ಲವೇನೋ ಅನಿಸುವಂತಿರುತ್ತದೆ. ಬರವಣಿಗೆಯ ಭಾವೇಯ ವಿಷಯದಲ್ಲಿ ನಿಮ್ಮ ಅಭಿಪ್ರಾಯವನ್ನು ಕೇಳುವ ತವಕ್...»

ನಿಮ್ಮ ಅಭಿಪ್ರಾಯವನ್ನು (ನನ್ನ ಬರವಣಿಗೆಯನ್ನು) ಒಳಗೊಂಡಿರುವ ಸಾಹಿತ್ಯಸ್ಕರು, ವಿಮರ್ಶಕರು ಬೆಂಬಲೀಸಿದ್ದಾರೆ. ಪ್ರಾದೇಶಿಕತೆಗೆ ಅಲ್ಲಿನ ಜನಗಳ ಭಾವೇ ಕೂಡಾ ಬೆಂಬೆಲುಬಾಗಿ ನಿಲ್ಲುತ್ತದೆ. ನಾನು ಬಳಸಿದ, ತುಳುವಿನಿಂದ ಓಂಹಿಸಿದ ಶಬ್ದಗಳನ್ನು ಬಳಸದಿದ್ದಲ್ಲಿ, ನಾನು ಹೇಳಿಹೊರಬೆಂದ್ದಕ್ಕೆ ಜೀವಂತಿಕೆ ಬರುವುದಿಲ್ಲ ಎಂಬುದು ನನ್ನ ಅನಿಸಿಕೆ.

ಹಳ್ಳಿ ಹೈದರಾಬಾದನಲ್ಲಿ ನಾವು ನೀವೂ ಬಳಸುವ ಸುಂಬಂಡತ ಭಾವೇಯನ್ನು ನಿರ್ಣ್ಯಿಸುವುದು ತಪ್ಪಾಗುತ್ತದೆ. ಹಾಗೆ ಮಾತನಾಡಲು ಆತ ಯಿಷ್ಟಿಸಿದಲ್ಲಿ ಅದು ಕೃತಕವೆನಿಸುತ್ತದೆ. ಹಾಗೆಯೇ ಒಂದು ಪ್ರದೇಶದಲ್ಲಿರುವ ಪರಿಸರವನ್ನು ಚಿತ್ರಿಸುವಾಗಲೂ, ಹಿಂದೆ ತಾಲ್ಲಿಯಲ್ಲಿದ್ದು, ಈಗ ನಾಗರಿಕ ಭಾವೇಯ ಪ್ರಭುತ್ವಕ್ಕೊಳಗಾದ ಪದವುಂಜಗಳನ್ನು ಬಳಸುವುದು ತಪ್ಪಾಗದು ಎನ್ನುವುದು ನನ್ನ ಅಭಿಪ್ರಾಯ.

◆ ‘ಉಳಿ’ ಬಿಟ್ಟರೆ ನಿಮ್ಮ ಕತೆಗಳ ಹೇಳಿಗೆಯ ಹಿನ್ನೆಲೆ ಸ್ವಲ್ಪ ಮಟ್ಟಿಗೆ ಅಪೇರಿಕ, ಹೇಳ್ಣಿಗೆ ಮುಂಬಯಿ. ಚಿಕ್ಕ ಉಳಿರನಲ್ಲಿ ಸಹ್ಯ, ಸ್ವಿಕಾರಾರ್ಥ ಎನಿಸುವ ಮನುಷ್ಯನ ಓರ್ಕೋರೆ, ಸೊಂತನಾಗಳು ಮುಂಬಯಿಯಲ್ಲಿ ಬೇರೆ ಬೇಕಿನಲ್ಲಿ ಕಂಡು ಕೊರವೆನಿಸುವುದರ ಸೋಂಚಿಗ ಏನು? ಉಳಿರಲ್ಲಾಗಲೇ ಮುಂಬಯಿಯಂತಹ ಮಹಾನಗರಗಳಲ್ಲಾಗಲೇ ಕಂಡು ಬರುವ ಮನುಷ್ಯರ ಸಣಿತನ, ಹಿಂಸೆ, ಅಮಾನವೀಯತೆ, ಕ್ರಿಯಾವನ್ನು ನಿರೂಪಿಸುವಾಗ ಹಿನ್ನೆಲೆಯಾಗಿರುವ ಪ್ರದೇಶವನ್ನು ಗಮನಿಸುವುದು ಮುಖ್ಯವಾಗುತ್ತದೆ. ಹಳ್ಳಿ ಜನಗಳೆಲ್ಲ ಮುಗ್ಗರು, ಪ್ರಾಮಾಣಿಕರು

◆ ಈವರೆಗೆ ಒರೆದಿರುವ ಕತೆ ಕಾದಂಬರಿಗಳಲ್ಲಿ ನೀವು ನಿವರವಾಗಿ ಹಂಡಿಕೊಳ್ಳುವೊರಟ ಅನುಭವ ಓದುಗರನ್ನು ತಲುಪಿದೆ ಎಂಬ ತ್ವರ್ತಿ ನಿಮಗಿದೆಯೇ? ಯಾವುದಾದರೂ ಪ್ರಕಟಿತ ಕತೆ ಕಾದಂಬರಿಯಲ್ಲಿ ಪರಿಷ್ಕರಣೆ ಮಾಡಬೇಕು ಅನಿಸಿದೆಯೇ? ವಿಂಡಿತವಾಗಿಯೂ ಇದೆ. ಆದರೆ ವ್ಯಾಪಕವಾಗಿ ಯಾವ ಸುರದಲ್ಲಿ ತಲುಪಿದೆ ಎನ್ನುವುದು ನನಗೆ ತಿಳಿದಿಲ್ಲ. ನಿಮ್ಮ ಹಿಂದಿನ ಪ್ರಶ್ನೆಗೆ ಉತ್ತರವಾಗಿ ವಿಷಯ ಮಾಗಿದ ಬಳಿಕೆಯೇ ಕತೆ ಯಾ ಕಾದಂಬರಿಯಾಗಿ ರೂಪಗೊಳ್ಳುತ್ತದೆ ಎಂದಿದ್ದೇನೆ. ಹೀಗಾಗಿ ಪರಿಷ್ಕರಣೆಯ ಪ್ರಶ್ನೆಯೇ ಇಲ್ಲ.



ಫೋಟೋ: 2020

ಡಾಮೋ